



**ಈ ಜಗತ್ತಲ್ಲಿ ಸಮರ್ಪೋಲನವನ್ನು ಸಾಧಿಸಬೇಕು ಅಂತಾನೆ ನನ್ನ ಹುಟ್ಟಿನ ಹಿನ್ನೆಲೆ ಇದೆ ಅಂತ ನನ್ನ ಭಳಿಮನಸ್ಸು ತುಂಬಾ ಸಲ ಚೂಗಿ ಕೂಗಿ ಹೇಳುತ್ತೇ.**

ಗೊತ್ತಿರೋ ಅಸದ್ಯಾಳ ಶಬ್ದಗಳಿಂದಲೇ ನೇರವಾಗಿ ಹೇಳಿಕೊಳ್ಳುತ್ತೂ ಭಯ ಆಗ್ರಾ ಇತ್ತು. ಸ್ನೇಹಿತರು ಅಮೃತಾಂದಿಲ್ಲ. ಅಪ್ಪ ಅಮೃತ ಹತ್ತ ಹೇಳಿಕೊಳ್ಳುತ್ತೇ ಅಗ್ನಾ ಇರ್ಲಿಲ್ಲ. ಅತ್ಯೇಯಿರು ಅನ್ನೋರು, ಅಥ ಮಾಡಿಕೊಳ್ಳುತ್ತಿರು. ನಮ್ಮನ್ನು ರಕ್ಷಿಸ್ತಾರೆ ಅನ್ನೋರು ಕೂಡ ಯಾರೂ ಇರಲಿಲ್ಲ. ಆಗ ನಾನು ದ್ವಿರಿ ಬರಿತಾ ಇದ್ದೆ. ನನ್ನ ಜೀವನದಲ್ಲಿನ ನೋವನ ಗಳಿಗಳನ್ನೇಲ್ಲಾ ನಾನು ದ್ವಿರಿಗಳಾಗ್ನಾ ಇದ್ದೆ. ತುಂಬಾ ಪ್ರಾಮಾಣಿಕವಾಗಿ ಹೆಚ್ಚುಬೇಕು ಅಂದೇ, ಕವಿತೆ ಬರಿಯೋದಕ್ಕೆ ಮುಂಚೆ ನಾನು ಬರೆದಿದ್ದೇಲ್ಲಾ ‘ಸೂಸ್ಯೇದ್ರ ಲೀಟಿಸ್ಎಂ’. ಈ ವ್ಯಕ್ತಿ ನಾಗೆ ಹೀಗೆ ಮಾಡಿದ್ದು... ಅದಕ್ಕಾಗಿ ನಾನು ತತ್ತ್ವಹಕ್ಕೆ ಮಾಡಿಕೊತ್ತಾ ಇದೆನ್ ಅಂತೇಲ್ಲಾ ಶುರುವಾಗ್ನಾ ಇತ್ತು. ನಾಗೆ ಅನಿಸ್ತಾ ಇದ್ದದ್ದಕ್ಕೆ ಕಾರಣಗಳನ್ನು ಹುಡುಕ್ಕು ಇದ್ದೆ. ಅದನ್ನು ಅಥ ಮಾಡಿಕೊತ್ತಾ ಇದ್ದೆ ಅನ್ನತ್ತೇ. ಅಮೇಲೆ ಅದು ಕವಿತೆಯಾಗಿ ಬಂತು ಅನ್ನತ್ತೇ. ನೋವಗಳೆಲ್ಲ ಕವಿತೆಗಳ ಮೂಲಕ ಶ್ರಿಯಾತ್ಮಕವಾಗಿ ಹೊರಗಬೇರೋದಕ್ಕೆ ಶುರುವಾದ್ದು. ಈಗ ಇದೆಲ್ಲಾ ಮ್ಯಾಡಿಕಲ್ ಅನ್ನತ್ತೇ. ನಾನಿಲ್ಲಿ ನನ್ನ ಅಮೃನನ್ನು ನೆನೆಸಿಕೊಳ್ಳೇಕು. ಅಪ್ಪ ಮೋದಮೋದಲಿಗೆ ಕವಿತೆ ಬರೆದಾಗ, ‘ಚೆನ್ನಾಗಿದೆ, ಇನ್ನೂ ಬರಿ’ ಅಂತ ಚ್ಯಾಲ್ಹಾಡ ಹೊಡೆಯರು. ಆಯೆಲುಮೋದೆ ಶಾಲೀಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕವಿತೆ ಬರೆದು ಒದೋದಕ್ಕೆ ಶುರುಮಾಡಿದೆ. ಅಲ್ಲಿಂದ ಅದು ಹಾಗೆ ಮುಂದುವರಿತ ಹೋಯಿಸ್ತು.

◆ ನಿಮಗೆ ಇಷ್ಟವಾಗುವ ಲೇಖಕರು ಯಾರು?

ಕುವೆಂಪು, ಪ್ರಾಣಿಚಂದ್ರ ತೇಜಸ್ಸಿ, ವೈದೇಹಿ, ಶ್ರುತಿಧಾ ನಂದಪುನಾರ್, ಮಮತಾ ಸಾಗರ್, ನಿಶಿತಾ ಗಿಲ್.

◆ ನಿಮ್ಮನ್ನು ನೀವು ಏನಂತ ಗುರುತಿಸಿಕೊಳ್ಳುತ್ತೇ

ಇಷ್ಟಪಡ್ಡಿರಿ? ಶಿಲೋಕ್ ಮುಕ್ಕಾಟಿ ಯಾರು? ಶಿಲೋಕ್ ಅನ್ನೋ ಹೆಸರಳೇ ಶಕ್ತಿ ಇದೆ. ಯಾಕಂಡ್ರೆ ಆ ಹೆಸರಿಗೆ ಶಕ್ತಿ ತುಂಬಿದವಳು ನಾನು. ಈಗ ನಾನೊಂದು ಬ್ರಾಂಡ್. ಸುಮಾರು ವಿವಯಗಳಿಗೆ ನಾನು ಬ್ರಾಂಡ್ ಅನ್ನೋ ವಿಶಾಸ ನನಿದೆ. ದೇಹ, ದೇಹದಿಂದಾಚೆ ಮತ್ತು ತುಂಬಾ ಅಧ್ಯಾತ್ಮದ